

ನಾವೆಲ್ಲ ಕಾಫಿಯನ್ನು ಸಂತೋಷಕ್ಕಾಗಿ ಕುಡಿಯುತ್ತೇವೆ



ಹಾರ್ವಿನ್‌ಸನ್ ರೋಗದ ಮೇಲೆ ಕಾಫಿಯ ಪ್ರಭಾವ ಏನೆಂದು ನಿಮಗೆ ಗೊತ್ತೇ?

ಕಾಫಿಯ ಸೇವನೆ ಹಾರ್ವಿನ್‌ಸನ್ ರೋಗ ಸಂಭವನೀಯತೆಗೆ
ವಿರುದ್ಧ ಅನುಪಾತದಲ್ಲಿ ಸಂಬಂಧಿಸಿದೆ ಎಂದು ರೋಗಪ್ರಸರಣ
ವಿಜ್ಞಾನದ ಅಧ್ಯಯನಗಳು ಸೂಚಿಸುತ್ತವೆ.

ದಿನಕ್ಕೆ ನಾಲ್ಕು ಕಪ್‌ಗಿಂತ ಹೆಚ್ಚಿಗೆ ಕಾಫಿ ಕುಡಿಯುವವರಲ್ಲಿ
ಹಾರ್ವಿನ್‌ಸನ್ ರೋಗ ಉಂಟಾಗುವ ಸಾಧ್ಯತೆಯು ಕಾಫಿಯನ್ನೇ
ಕುಡಿಯದೆ ಇರುವವರಿಗಿಂತ ಐದು ಪಟ್ಟು ಕಡಿಮೆ.



ad6.in



www.indiacoffee.org

ಕಾಫಿ ತುಂಬಿದ ಬಟ್ಟಲು,
ಒಂದು ಸಂಪತ್ತು